

## ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

**DEPARTMENT OF STATE EDUCATIONAL RESEARCH AND TRAINING**

NO. 4, 100 FT RING ROAD, BANASHANKARI, 3RD STAGE, BANGALORE-560 085

ಎನ್.ಎಂ.ಎಂ.ಎಸ್. ಪರೀಕ್ಷೆ, ನವೆಂಬರ್ 2012

**NMMS EXAMINATION, NOVEMBER 2012**

**ಪತ್ರಿಕೆ - II / PAPER - II**

**ತರಗತಿ - 8 / CLASS - 8**

**ವ್ಯಾಂಗಿಕ ಪ್ರವೃತ್ತಿ ಪರೀಕ್ಷೆ /SCHOLASTIC APTITUDE TEST**

REGISTER NO. : 

2	4	1	1	2							
---	---	---	---	---	--	--	--	--	--	--	--

ಸಮಯ : 90 ನಿಮಿಷಗಳು

ಇಂಗ್ಲಿಷ್ /ಕನ್ನಡ

ಗರಿಷ್ಟ ಅಂಕಗಳು : 90

TIME : 90 MINUTES

ENGLISH/KANNADA

MAX. MARKS : 90

### ಅಭ್ಯರ್ಥಿಗಳಾಗಿ ಸೂಚನೆಗಳು

1. ಪರೀಕ್ಷೆ ಪ್ರಾರಂಭಗೊಂಡ ತಕ್ಷಣವೇ ಈ ಪ್ರಶ್ನೆ ಪ್ರತಿಕೆಯಲ್ಲ ಮುದ್ರಿತವಾಗಿದೆ. ಹರಿದಿರುವ ಅಥವಾ ಯಾವುದೇ ಪುಟ ಇಲ್ಲದಿರುವ. ಇತ್ತಾದಿ ಅಂಕಗಳನ್ನು ಪರೀಕ್ಷಿಸಿದೆಂದು ಹೇಳಬಂದಿಲ್ಲ ಅದನ್ನು ಹಿಂದಿರುಗಿಸಿ ಬೇರೆ ಪ್ರಶ್ನೆ ಪ್ರತಿಕೆಯನ್ನು ಪಡೆಯಲಿಕ್ಕಾಗಿದ್ದು.
2. ಇಡೀ ಓ.ಎಮ್.ಆರ್. (OMR) ಉತ್ತರ ಪತ್ರಿಕೆ ಅಡಕೊಂಡಿರುವ. 90 ಪ್ರಶ್ನೆಗಳಿಗೆ ಪ್ರಶ್ನೆ ಪ್ರತಿಕೆಯನ್ನು ನಿಮಗೆ ನೀಡಲಾಗಿದೆ.
3. ಓ.ಎಮ್.ಆರ್. (OMR) ಕೀರಣನ ಮುಖ್ಯವಾದ ಕೆಳಗೆ ವಾಲ್ಯು ಮಾಹಿತಿಗಳನ್ನು (ನೊಂದಣಿ ಸಂಖ್ಯೆ, ಪರೀಕ್ಷೆ ಮಾರ್ಡ್ಯಮ, ಆಗಾಗ್ಯ ವಿಧಿ, ವರ್ಗ, ದ್ವೀಪಿಕ ಸ್ಥಾನತ್ವ ಇತ್ಯಾದಿ) ನರಿಯಾಗಿ ಗಮನಿಸಿ ಅದಕ್ಕೆ ಸಂಬಂಧಿಸಿದ ಅಂಕಗಳನ್ನು ತುಂಬುವುದು (ಶೇಣ ಮಾಡುವುದು).
4. ವಾಲ್ಯು ಪ್ರಶ್ನೆಗಳು ಕಡ್ಡಾಯ. ಪ್ರತಿ ಪ್ರಶ್ನೆಗೆ ಒಂದು ಅಂಕವಿದೆ.
5. ಪರೀಕ್ಷೆ ಅವಧಿಯಲ್ಲ.
  - ಪ್ರತಿ ಪ್ರಶ್ನೆಯನ್ನು ಜಾಗರೂಕತೆಯಿಂದ ಓದಿ.
  - ಪ್ರತಿ ಪ್ರಶ್ನೆಗೆ ನೀಡಲಾಗಿರುವ ನಾಲ್ಕು ಉತ್ತರಗಳಲ್ಲಿ ಪ್ರಶ್ನೆ ನರಿಯಾದ ಉತ್ತರವನ್ನು ಕಂಡು ಹಿಡಿಯಿರಿ.
  - ಓ.ಎಮ್.ಆರ್. (OMR) ಪುಟದಲ್ಲಿ ಪ್ರತಿ ಪ್ರಶ್ನೆ ಸಂಖ್ಯೆಗೆ ಸರಿ ಹೊಂದುವ ಉತ್ತರವನ್ನು ಗುರುತಿಸಲು ನೀಡಲಾಗಿರುವ ನಾಲ್ಕು ವೃತ್ತಗಳ ಪ್ರಕ್ರಿಯೆಗೆ ಸರಿಯಾದ ಉತ್ತರದ ವೃತ್ತವನ್ನು ನೀಡಲ್ಲ/ಕಡ್ಡಾಯ ಬಾಯಿಯ ಬಾಲ್ಯ ಹಾಯಂಬ್ರಾ ಹೇಳಿ ಮಾತ್ರ ಉಪಯೋಗಿಸಿ ಗುರುತು ಮಾಡಿ.
  - ಉದಾ : 20 ನೇ ಪ್ರಶ್ನೆಯ ಸರಿ ಉತ್ತರವು ಕ್ರ. ಸಂ. 3 ಅಗಿದ್ದಾಗ್ಲ ಓ.ಎಮ್.ಆರ್. (OMR) ಪುಟದಲ್ಲಿ ಕ್ರ. ಸಂ. 20 ರ ಮುಂದೆ ಈ ರೀತಿ ನೀಡಲ್ಲ/ಕಡ್ಡಾಯ ಬಾಲ್ಯ ಹಾಯಂಬ್ರಾ ಹೇಳಿ ಉಪಯೋಗಿಸಿ ವೃತ್ತವನ್ನು ಗುರುತು ಮಾಡುವುದು. ಈ ಕೆಳಗೆ ತೋರಿಸಿದಂತೆ ಸಂಪೂರ್ಣವಾಗಿ ತುಂಬಬೇಕು.
20. ① ② ● ④ (ಇದು ಉದಾಹರಣೆ ಮಾತ್ರ)
  6. ಒಂದು ಪ್ರಶ್ನೆಗೆ ಉತ್ತರವಾಗಿ ಒಂದಕ್ಕಿಂತ ಹೆಚ್ಚು ವೃತ್ತಗಳನ್ನು ಗುರುತು ಮಾಡಿದ್ದು ಅಂತಹ ಉತ್ತರಗಳನ್ನು ತಪ್ಪೆಂದು ಪರಿಗಣಿಸಿ ಅಂಕಗಳನ್ನು ನೀಡಲು ಬರುವುದಿಲ್ಲ.
  7. ಇತ್ತು ಕೆಲಸಕ್ಕಾಗಿ ಜಾಗವನ್ನು ಪ್ರಶ್ನೆ ಪ್ರತಿಕೆಯಲ್ಲ ನೀಡಲಾಗಿದೆ.
  8. ಓ.ಎಮ್.ಆರ್. (OMR) ಪುಟದಲ್ಲಿ ನಿಗದಿತ ಸ್ಥಳದಲ್ಲಿ ಅಭ್ಯರ್ಥಿ ಹಾಗೂ ಕೊರಡಿ ಮೇಲ್ಬಜಾರಕರು ತಪ್ಪೆದೇ ಸಹ ಮಾಡಬೇಕು.
  9. ಪರೀಕ್ಷೆ ಅವಧಿ ಮುಗಿದ ನಂತರ ಉತ್ತರಿಸಿದ ಓ.ಎಮ್.ಆರ್. (OMR) ಪುಟವನ್ನು ಕೊರಡಿ ಮೇಲ್ಬಜಾರಕರಿಗೆ ತಪ್ಪೆದೇ ಒಷ್ಣಿಸಿದೆ.
  10. ಪರೀಕ್ಷೆ ಕೊರಡಿಯೋಳಿ, ಕ್ಷಾಲ್ಯಾಲೆಟರ್, ಮೊಬೈಲ್ ಡೊರ್ಟಾಫೀಯನ್ನು (ಇನ್ನಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು) ತಯಾರಿಸಿದ್ದನ್ನು ನಿಷೇಳಿಸಿದೆ.
  11. ಓ.ಎಮ್.ಆರ್. (OMR) ಪುಟವನ್ನು ಭೀತಿ ಮಾಡಲು ಸೂಚನೆಗಳು :
    - ಪ್ರತಿಯೊಂದು ಪ್ರಶ್ನೆಗೂ ಒಂದೇ ಒಂದು ಸರಿಯಾದ ಉತ್ತರವಿರುತ್ತದೆ.
    - ಎಲ್ಲಾ ವೃತ್ತಗಳನ್ನು ನೀಡಲ್ಲ/ಕಡ್ಡಾಯ ಬಾಲ್ಯ ಹಾಯಂಬ್ರಾ ಹೇಳಿಸಿದ ಮಾತ್ರ ತುಂಬಬೇಕು, ಉತ್ತರವನ್ನು ತುಂಬಿದ ಮೇಲೆ ಬದಲಾಸಲು ಪ್ರಯೋಜಿಸಬೇಕಿದೆ.
    - ವೃತ್ತಗಳಲ್ಲಿರುವ ಸಂಖ್ಯೆಗಳು ಕಾಣದಂತೆ ವೃತ್ತವನ್ನು ಸಂಪೂರ್ಣವಾಗಿ ತುಂಬಬೇಕು (ಶೇಣ ಮಾಡಬೇಕು). ಒಮ್ಮೆ ಉತ್ತರವನ್ನು ಶೇಣ ಮಾಡಿದ ಮೇಲೆ ಬದಲಾಯಿಸಲು ಅವಕಾಶವಿಲ್ಲ.
    - ಉತ್ತರ ಪತ್ರಿಕೆಯ ಮೇಲೆ ಬೇರೆ ಯಾವುದೇ ರೀತಿಯ ಗುರುತು/ಗ್ರಿಡು ಅಥವಾ ಜುಕ್ಕಿಯಾಗಣ ಮಾಡಬಾರದು.
  12. ಉತ್ತರ ಪತ್ರಿಕೆಯಲ್ಲ ಕಂಡುಬರುವ ಬಾರ್‌ಕೊಂಡಾಗಳ ಮೇಲೆ ಯಾವುದೇ ಗುರುತು ಮಾಡತಕ್ಕದ್ದೆಲ್ಲ.

**Note :** English version of the instructions is printed on the back cover of this booklet



**ವಾರ್ಷಿಕ ಪ್ರವೃತ್ತಿ ಪರೀಕ್ಷೆ**  
**SCHOLASTIC APTITUDE TEST**  
**ವಿಷಯಸೂಚಿ/CONTENTS**

SL.NO.	SUBJECT ಕ್ರಿ. ಸಂ	ವಿಷಯ ವಿಷಯ	QUESTION NO.		PAGE ಪುಟ
			FROM ಪ್ರಶ್ನೆ ಸಂಖ್ಯೆ ಇಂದ	TO ಗೆ	
01.	<b>PHYSICS</b> ಭೌತಶಾಸ್ತ್ರ	.....	1	12	3 – 6
02.	<b>CHEMISTRY</b> ರಸಾಯನಶಾಸ್ತ್ರ	.....	13	23	7 – 9
03.	<b>BIOLOGY</b> ಜೀವಶಾಸ್ತ್ರ	.....	24	35	10 – 13
04.	<b>HISTORY</b> ಇತಿಹಾಸ	.....	36	45	14 – 16
05.	<b>GEOGRAPHY AND ECONOMICS</b> ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರ	.....	46	60	17 – 21
06.	<b>POLITICAL SCIENCE AND SOCIAL SCIENCE</b> ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ	.....	61	70	22 – 25
07.	<b>MATHEMATICS</b> ಗಣಿತಶಾಸ್ತ್ರ	.....	71	90	26 – 30



**1. The distance travelled by the bus in one hour is 40 km and 50 km in the next hour. Then the average speed of the bus is**

- 1) 40 km./hr.
- 2) 50 km./hr.
- 3) 45 km./hr.
- 4) 90 km./hr.

**2. The International (SI) units of speed, velocity and acceleration are**

- 1)  $\text{ms}^{-2}$ ,  $\text{ms}^{-1}$ ,  $\text{ms}^{-1}$
- 2)  $\text{ms}^{-1}$ ,  $\text{ms}^{-2}$ ,  $\text{ms}^{-1}$
- 3)  $\text{ms}^{-2}$ ,  $\text{ms}^{-2}$ ,  $\text{ms}^{-1}$
- 4)  $\text{ms}^{-1}$ ,  $\text{ms}^{-1}$ ,  $\text{ms}^{-2}$

**3. Mass, Force and Acceleration of a body are related according to Newton's \_\_\_\_\_ Law of motion.**

- 1) First
- 2) Second
- 3) Third
- 4) First and third

**1. ಒಂದು ಒಪ್ಪು ಒಂದು ದಂಬೆಗೆ 40 ಕಿ.ಮಿ. ದೂರವನ್ನು ತ್ರಾಣಿಸುತ್ತದೆ. ಮುಂದಿನ ಒಂದು ದಂಬೆಯಲ್ಲಿ ಅದು 50 ಕಿ.ಮಿ. ದೂರವನ್ನು ತ್ರಾಣಿಸುತ್ತದೆ. ಹಾದಾದರೆ ಒಟ್ಟಿನ ಸರಾಸರಿ ಇವು**

- 1) 40 ಕಿ.ಮಿ. / ದಂ.
- 2) 50 ಕಿ.ಮಿ. / ದಂ.
- 3) 45 ಕಿ.ಮಿ. / ದಂ.
- 4) 90 ಕಿ.ಮಿ. / ದಂ.

**2. ಜವ., ವೇಗ ವುತ್ತು ವೇಗೋತ್ತಷ್ಟದಾಳಿ ಅಂತಾರಾಷ್ಟ್ರೀಯ (SI) ಮಾನಗಳು ತ್ರಾಣಿ**

- 1)  $\text{ms}^{-2}$ ,  $\text{ms}^{-1}$ ,  $\text{ms}^{-1}$
- 2)  $\text{ms}^{-1}$ ,  $\text{ms}^{-2}$ ,  $\text{ms}^{-1}$
- 3)  $\text{ms}^{-2}$ ,  $\text{ms}^{-2}$ ,  $\text{ms}^{-1}$
- 4)  $\text{ms}^{-1}$ ,  $\text{ms}^{-1}$ ,  $\text{ms}^{-2}$

**3. ಕಾರ್ಯಾದ ದ್ವರ್ವಾರಾಶಿ, ಒಲ ವುತ್ತು ವೇಗೋತ್ತಷ್ಟದಾಳಿಗೆ ಸಂಬಂಧಿಸಿದ ನೌಕಣಿನ ಜಲನೆಯ**

- 1) ಮೊದಲನೇ ನಿಯಮ
- 2) ಎರಡನೇ ನಿಯಮ
- 3) ಮೂರನೇ ನಿಯಮ
- 4) ಮೊದಲನೇ ಮತ್ತು ಮೂರನೇ ನಿಯಮ



**4. Melting point of ice is**

- 1) 0 K
- 2) 173 K
- 3) 373 K
- 4) 273 K

**5. The velocity of sound is lowest in \_\_\_\_\_ medium.**

- 1) Air
- 2) Water
- 3) Glass
- 4) Iron

**6. Mathematical form of Kinetic Energy is**

- 1)  $\frac{2}{v} v$
- 2)  $\frac{4}{v} v$
- 3)  $\frac{2}{m} m$
- 4)  $\frac{4}{m} m$

**4. ಮಂಸುದ್ದೆಯ ಪ್ರವನ್ ಜಂಡು**

- 1) 0 K
- 2) 173 K
- 3) 373 K
- 4) 273 K

**5. ಶಭದ ವೇಗವು \_\_\_\_\_ ಮಾನ್ಯಮದಲ್ಲ ಕನಿಷ್ಠವಾಗಿರುತ್ತದೆ.**

- 1) ಟಾಜಯ
- 2) ನೀರಿನ
- 3) ಟಾಜನ
- 4) ಕಟ್ಟಣದ

**6. ಚಲನಶಕ್ತಿಯ ರಚಿತೀಯ ರೂಪ**

- 1)  $\frac{2}{v} v$
- 2)  $\frac{4}{v} v$
- 3)  $\frac{2}{m} m$
- 4)  $\frac{4}{m} m$



**7. The first artificial satellite launched by India is**

- 1) Aryabhata
- 2) Rohini
- 3) Bhaskara
- 4) Apple

**8. Orbital height of the geostationary satellites (in Kms.) is**

- 1) 16,000
- 2) 26,000
- 3) 36,000
- 4) 46,000

**9. The number of images formed when two plane mirrors are placed at an angle of  $36^\circ$  is**

- 1) 6
- 2) 7
- 3) 8
- 4) 9

**7. ಭಾರತವು ಉದ್ದಾಯಿಸಿದ ವೋದಲ ಕೃತಕ ಉಪಗ್ರಹ**

- 1) ಆಯುಂಭಟ
- 2) ರೋಹಿಣಿ
- 3) ಭಾಸ್ಕರ
- 4) ಅಪಲ್

**8. ಭೂಳಿರ ಉಪಗ್ರಹಗಳು ಸುತ್ತುವ ಕಳ್ಳೆಯ ಎತ್ತರ (ಕ.ಮಿ. ಇಂಚ್)**

- 1) 16,000
- 2) 26,000
- 3) 36,000
- 4) 46,000

**9. ಎರಡು ಸಮತಲ ದಪ್ಪಣಿಗಳ ನಡುವಿನ ಕೆಳೆನ  $36^\circ$  ಅದಾಗ ದೊರೆಯುವ ಪ್ರತಿಷಿಂಬಿಣಿಗಳ ಸಂಖ್ಯೆ**

- 1) 6
- 2) 7
- 3) 8
- 4) 9



**10. According to the ‘Law of Conservation of Energy’**

- 1) Energy can be created and destroyed
- 2) Energy can be created but cannot be destroyed
- 3) Energy can neither be created nor be destroyed
- 4) Energy cannot be converted from one form to another

**11. A student pushes against a tree with a force of 10 N. The tree does not move. Then what is the amount of force exerted by the tree on the student ?**

- 1) 0 N
- 2) 10 N
- 3) 15 N
- 4) 20 N

**12. SI unit of temperature is**

- 1) Joule
- 2) Kelvin
- 3) Celsius
- 4) Fahrenheit

**10. ‘ಶಕ್ತಿ ನಂರಕ್ಷಣೆ’ ನಿಯಮದ ಪ್ರಕಾರ**

- 1) ಶಕ್ತಿಯನ್ನು ಸೃಷ್ಟಿಸಲೂ, ನಾಶಪಡಿಸಲೂ ಸಾಧ್ಯ
- 2) ಶಕ್ತಿಯನ್ನು ಕೇವಲ ಸೃಷ್ಟಿಸಬಹುದು. ಆದರೆ ನಾಶಪಡಿಸಲು ಸಾಧ್ಯವಿಲ್ಲ
- 3) ಶಕ್ತಿಯನ್ನು ಸೃಷ್ಟಿಸಲೂ, ನಾಶಪಡಿಸಲೂ ಸಾಧ್ಯವಿಲ್ಲ
- 4) ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಲು ಸಾಧ್ಯವಿಲ್ಲ

**11. ಒಣ್ಣ ವಿದ್ಯಾರ್ಥಿಯು ಒಂದು ಮರವನ್ನು 10 N ಬಲದಿಂದ ತೆಱ್ಳುತ್ತಾನೆ. ಆದರೆ ವುರವು ಜಲನುವುದಿಲ್ಲ. ಹಾಗಾದರೆ ವುರವು ಆ ವಿದ್ಯಾರ್ಥಿಯ ಮೇಲೆ ಪ್ರಯೋಜಿಸಿದ ಬಲದ ಪ್ರಮಾಣ ಎಷ್ಟು ?**

- 1) 0 N
- 2) 10 N
- 3) 15 N
- 4) 20 N

**12. ತಾಪದ ಅಂತಾರಾಷ್ಟ್ರೀಯ ಏಕಮಾನ (SI)**

- 1) ಜಾಲ್
- 2) ಕೆಲ್ವಿನ್
- 3) ಸೆಲ್ಸಿಯಸ್
- 4) ಫಾರ್ನೆಹೆಚ್



**13. Rutherford's atomic model failed to explain**

- 1) The stability of the atom
- 2) The mass of the neutron
- 3) The position of the protons
- 4) The presence of the electrons

**14. The second postulate of Dalton became invalid after the discovery of**

- 1) Isotopes
- 2) Electrons
- 3) Neutrons
- 4) Energy levels

**15. Gram molecular mass of  $\text{H}_2\text{SO}_4$  is**

- 1) 89 g
- 2) 86 g
- 3) 98 g
- 4) 68 g

**16. How many grams of Magnesium is required to prepare 1 gm of Hydrogen molecule ?**

- 1) 12
- 2) 14
- 3) 21
- 4) 16

**13. ರುದರ್‌ಪ್ಲೇಟ್‌ನ ಪರಮಾಣು ಮಾಡಲಿಯು ಇದನ್ನು ವಿವರಿಸಲು ವಿಫಲವಾಯಿತು**

- 1) ಪರಮಾಣುವಿನ ಸ್ಥಿರತೆ
- 2) ನ್ಯೂಟನ್‌ನ ಪ್ರವ್ಯಾರಾಶಿ
- 3) ಪೊಲಂಟಾರ್‌ನ ಸ್ಥಾನ
- 4) ಇಲೆಕ್ಟ್ರೋನ್‌ನ ಇರುವಿಕೆ

**14. ಡಾಲ್ಟನ್‌ನ ಪರಮಾಣು ಸಿದ್ಧಾಂತದ ಎರಡನೆಯ ಹೇಳಕೆಯು ಅಸಿಂಧುವಾದದ್ದು ಇವುಗಳ ಅವಿಷ್ಟಾರದ ನಂತರ**

- 1) ಸಮಸ್ಥಾನಿಗಳು
- 2) ಇಲೆಕ್ಟ್ರೋನ್‌ನಿಗಳು
- 3) ನ್ಯೂಟನ್‌ನಿಗಳು
- 4) ಶಕ್ತಿಯ ಮಟ್ಟಗಳು

**15.  $\text{H}_2\text{SO}_4$  ನ ಕ್ರಾಂತಿಕಾರಿಯು**

- 1) 89 ಕ್ರಾಂತಿ
- 2) 86 ಕ್ರಾಂತಿ
- 3) 98 ಕ್ರಾಂತಿ
- 4) 68 ಕ್ರಾಂತಿ

**16. ೧೦ ಕ್ರಾಂತಿ ಹೈಡ್ರೋಜನ್‌ ಅಣವನ್ನು ಉತ್ಪಾದಿಸಲು ಎಷ್ಟು ಕ್ರಾಂತಿ ಅಣವನ್ನು ಮೇಲ್ಮೈಯಂತಹ ಬೆಳಕಾಡುತ್ತದೆ ?**

- 1) 12
- 2) 14
- 3) 21
- 4) 16



**17. The correct sequence of elements in the decreasing order of their reactivity is**

- 1) Na, Fe, Cu, Ag
- 2) Fe, Na, Cu, Ag
- 3) Cu, Fe, Na, Ag
- 4) Na, Cu, Ag, Fe

**18. The oxidising agent among the following is**

- 1) Hydrogen peroxide
- 2) Magnesium
- 3) Hydrogen sulphide
- 4) Sulphur-di-oxide

**19. During the preparation of chlorine in the lab, the liberated chlorine gas should be passed through water for**

- 1) oxidation
- 2) chlorination
- 3) purification
- 4) sterilization

**20. The bleaching and sterilizing property of chlorine is due to**

- 1) Oxygen
- 2) Hydrochloric acid
- 3) Hydrogen
- 4) Nascent oxygen

**17. ಮೂಲವನ್ನು ಇತ್ತಾದ್ದು ಕ್ರಿಯಾಪಣೆಗ್ಗೆ ಇಂತಹ ಅಥವಾ ಅನುಕ್ರಮ ನಿರ್ದಿಷ್ಟಾಗಿದೆ**

- 1) Na, Fe, Cu, Ag
- 2) Fe, Na, Cu, Ag
- 3) Cu, Fe, Na, Ag
- 4) Na, Cu, Ag, Fe

**18. ಈ ಕೆಳಸಿನ ಪ್ರಾಣಿಗಳಲ್ಲಿ ಉತ್ಪಾದಿಸಿಕೊಂಡಿರುವ ಯಾವುದೆಂದರೆ**

- 1) ಹೈಡ್ರೋಜನ್ ಪೆರಾಕ್ಲೈಡ್
- 2) ಮೆಲ್ಲಿನಿಯಂ
- 3) ಹೈಡ್ರೋಜನ್ ನಲ್ಹೈಡ್
- 4) ನಲ್ಹರ್ - ಡ್ಯೂ - ಆಕ್ಲೈಡ್

**19. ಪ್ರಯೋಧಶಾಲೆಯಲ್ಲಿ ಕೆಲ್ಲೀಲನ್ ತಯಾರಿಸುವಾದ ಇಡುಗಡೆಯಾದ ಅನಿಲವನ್ನು ನೀಲಿನ ಮೂಲಕ ಹಾಯಿಸಬೇಕು ಏಕೆಂದರೆ**

- 1) ಉತ್ಪಾದಿಸಿಕೊಂಡಿ
- 2) ಕೆಲ್ಲೀಲನೇಷನ್‌ಟಾರ್
- 3) ಶುಭ್ರಾಕರಣಕ್ಕಾಗಿ
- 4) ಶ್ರಿಮಿನಾಶ್ವರ

**20. ಕೆಲ್ಲೀಲನ್‌ನ ಚೆಲುವಿಕೆಯಾಗಿ ಮತ್ತು ಶ್ರಿಮಿನಾಶ್ವರ ದುಃಖ ಕಾರಣವಾಗಿರುವುದು**

- 1) ಆಮ್ಲಜನಕ
- 2) ಹೈಡ್ರೋಕೆಲ್ಲೀಲಿಕ್
- 3) ಹೈಡ್ರೋಜನ್
- 4) ನೇನೆಂಬ್ ಆಕ್ಸಿಡನ್



**21. The atomic number of zinc is 30.**

**The valency of zinc is**

- 1) 2
- 2) 4
- 3) 5
- 4) 6

**22. When an electric current is passed through molten sodium chloride**

- 1) Sodium metal is deposited at the positive electrode
- 2) Sodium ions are deposited at the positive electrode
- 3) Chlorine gas is liberated at the positive electrode
- 4) Chlorine ions are liberated at the positive electrode

**23. The mutual exchange of metallic and non-metallic parts is found in**

- 1) Chemical combination
- 2) Chemical displacement
- 3) Chemical decomposition
- 4) Chemical double decomposition

**21. ನಾನುವಿನ ಪರಮಾಣು ಸಂಖ್ಯೆ 30. ಅದರ ವೇಲೆಸ್ಥಿಯು,**

- 1) 2
- 2) 4
- 3) 5
- 4) 6

**22. ದ್ರವಿಸಿದ ಸೋಡಿಯಂ ಕೆಲ್ಲಿರ್ಪುಡೊನ ಮೂಲಕ ವಿದ್ಯುತ್ಪಾಕ ಹಾಯಲಿದಾದ**

- 1) ಸೋಡಿಯಂ ಲೋಹವು ಧನ ವಿದ್ಯುದಾರ್ಥ ಮೇಲೆ ಶೇಖರವಾಗುತ್ತದೆ
- 2) ಸೋಡಿಯಂ ಅಯಾನುಗಳು ಧನ ವಿದ್ಯುದಾರ್ಥ ಮೇಲೆ ಶೇಖರವಾಗುತ್ತದೆ
- 3) ಕೆಲ್ಲಿಲಿನ್‌ ಅನಿಲವು ಧನ ವಿದ್ಯುದಾರ್ಥ ಮೇಲೆ ಒಡುಗಡೆಯಾಗುತ್ತದೆ
- 4) ಕೆಲ್ಲಿಲಿನ್‌ ಅಯಾನುಗಳು ಧನ ವಿದ್ಯುದಾರ್ಥ ಮೇಲೆ ಒಡುಗಡೆಯಾಗುತ್ತದೆ

**23. ಲೋಹ ಮತ್ತು ಅಲೋಹದ ಭಾಂಗಳು ಪರಸ್ಪರ ವಿನಿವಾರ್ಯಗೊಳ್ಳುವುದನ್ನು ಈ ವಿಧಿದ ರಾಸಾಯನಿಕ ಶ್ರಯೆಯಲ್ಲ ಕಾಣುತ್ತೇವೆ.**

- 1) ರಾಸಾಯನಿಕ ಸಂಯೋಧ
- 2) ರಾಸಾಯನಿಕ ಸ್ಥಾನಪಲ್ಲಿ
- 3) ರಾಸಾಯನಿಕ ವಿಭಜನೆ
- 4) ರಾಸಾಯನಿಕ ದ್ವಿ ವಿಭಜನೆ

**24. Volvox and Pandorina are**

- 1) Unicellular organisms living in colonies
- 2) Filamentous algae living in water
- 3) Multicellular algae living in marshy places
- 4) Photosynthetic microbes growing in seas and oceans

**25. Coconut fibre is an example for**

- 1) Vascular tissue
- 2) Supporting tissue
- 3) Connective tissue
- 4) Meristematic tissue

**26. The correct pair of parasites among the following is**

- 1) Nepenthes – Insects
- 2) Hookworm – Mushroom
- 3) Earthworm – Roundworm
- 4) Cuscuta – Tapeworm

**27. Which among the following is not concerned with protein synthesis ?**

- 1) Endoplasmic reticulum
- 2) Ribosome
- 3) Centrosome
- 4) Nucleolus

**24. ವಾಲ್ವೋಕ್ಸ್ ಮತ್ತು ಪಾಂಡೊರಿನಾ ಇವು**

- 1) ವನಾಹತುಗಳಲ್ಲಿ ಜೀವಿಸುವ ಏಕಕೋಳಶಿಲ್ಪಿಗಳು
- 2) ನೀರಿನಲ್ಲಿ ಜೀವಿಸುವ ತಂತು ಶೈವಲಗಳು
- 3) ಜೊಗುಪ್ರದೇಶಗಳಲ್ಲಿ ಜೀವಿಸುವ ಬಹುಕೋಳಶಿಲ್ಪಿಗಳು
- 4) ಸಮುದ್ರ ಮತ್ತು ಸಾದರಣೆಗಳಲ್ಲಿ ಚೆಳೆಯುವ ದ್ಯುತಿನಂಖೆಗಳಿಂತ ಸೂಕ್ಷ್ಮಜೀವಿಗಳು

**25. ತೆಂರಿನನಾರು ಯಾವುದಕ್ಕೆ ಉದಾಹರಣೆ ?**

- 1) ವಾಹಕ ಅಂಥಾಂಶ
- 2) ಆಧಾರ ಅಂಥಾಂಶ
- 3) ಸಂಯೋಜಕ ಅಂಥಾಂಶ
- 4) ವಧಣಕ ಅಂಥಾಂಶ

**26. ಈ ಕೆಳಗಿನವುಗಳಲ್ಲಿ ಪರಾವರಂಜ ಜೀವಿಗಳ ಸಲಿಯಾದ ಜೋಡಿಯು**

- 1) ನೆಪೆಂಥಸ್ – ಕೀಟಗಳು
- 2) ಕೊಕ್ಕಿಹುಳು – ಅಣಬೆ
- 3) ಎರೆಹುಳು – ದುಂಡುಹುಳು
- 4) ಕಸ್ಟಿಕ್ಸ – ಲಾಡಿಹುಳು

**27. ಈ ಕೆಳಗಿನವುಗಳಲ್ಲಿ ಯಾವುದು ಪ್ರೋಟಿನ್ ಸಂಖ್ಯೆಯ ತ್ರಿಯಿಂದ ಸಂಬಂಧಿತವಾದಲ್ಲ ?**

- 1) ಒಳಜಿವ ರಸಜಾಲ
- 2) ರ್ಯಾಬೋನ್‌ನೋಮ್
- 3) ಸೆಂಟ್ರೋನ್‌ನೋಮ್
- 4) ಕಿರುಕೋಳಶಿಲ್ಪಿಗಳು



**28. Grape juice was added with yeast and was preserved for a long time to prepare wine. This process is**

- 1) Anaerobic respiration
- 2) Aerobic respiration
- 3) Saprophytic nutrition
- 4) Pasteurisation

**29. In plants, when compared to animals, less excretory substances are produced. This is because**

- 1) There is no special excretory system in plants
- 2) Absence of muscular activities in plants
- 3) Rate of metabolism is low in plants
- 4) Plants have simple structure

**30. When we run fast, the rate of respiration and heart beat increases. This coordination is brought about by**

- 1) Muscular system
- 2) Transport system
- 3) Nervous system
- 4) Respiratory system

**28. ವೈನ್ ತಯಾರಿಸಲು, ದ್ರಾಕ್ಷಾರನಕ್ಕೆ ಯಂತ್ರ ಸೇರಿಸಿ ಬಹುತ್ವ ದಿನಗಳ ಕಾಲ ನಂರಳಿಸಲಾಯಿತು. ಈ ಪ್ರಕ್ರಿಯೆಯು**

- 1) ಅಣ್ಣಿಜನಕ ರಹಿತ ಉಲ್ಲಿರಾಟ
- 2) ಅಣ್ಣಿಜನಕಯುಕ್ತ ಉಲ್ಲಿರಾಟ
- 3) ಕೊಳೆತೀನಿ ಪೋಳಣಣೆ
- 4) ಪಾರ್ಶ್ವಲಿಂಕರಣ

**29. ಪ್ರಾಣಿಗಳ ಹೋಮಾಸಿದಾಗ ಸಸ್ಯಗಳಲ್ಲಿ ವಿನಿಷಣ ವಸ್ತುಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇದಕ್ಕೆ ಕಾರಣ**

- 1) ಸಸ್ಯಗಳಲ್ಲಿ ವಿಶೇಷವಾದ ವಿನಿಷಣನಾ ಪ್ರೋಕ್ಟ್ ಇಲ್ಲಿರುವುದು
- 2) ಸಸ್ಯಗಳಲ್ಲಿ ಸ್ಥಾಯಿ ಚಟುವಟಿಕೆಗಳು ಇಲ್ಲಿರುವುದು
- 3) ಸಸ್ಯಗಳ ಚಯಾಪಚಯ ಶ್ರೀಯಗಳ ವೇಗ ಕಡಿಮೆ
- 4) ಸಸ್ಯಗಳ ಸರಳವಾದ ರಚನೆಯನ್ನು ಹೊಂದಿದೆ

**30. ನಾವು ವೇಗವಾಗಿ ಓಡುವಾಗ, ಉಲ್ಲಿರಾಟದ ವೇಗವು ಹೆಚ್ಚಿತದೆ ಮತ್ತು ಹೃದಯದ ಬಹಿತವೂ ಹೆಚ್ಚಿಗೆತ್ತದೆ. ಈ ಸಹಕಾರವನ್ನು ಸಾಧ್ಯವಾಗಿಸುವುದು**

- 1) ಸ್ಥಾಯಿ ವ್ಯವಸ್ಥೆ
- 2) ಸಾದಾರ್ಥಿಕಾ ವ್ಯವಸ್ಥೆ
- 3) ನರಪ್ರೋಕ್ಟ
- 4) ಉಲ್ಲಿರಾಟ ವ್ಯವಸ್ಥೆ



**31. Internal fertilization does not occur in**

- 1) Birds and Snakes
- 2) Fishes and Frogs
- 3) Reptiles and Mammals
- 4) Insects and Whales

**32. People living near sea shore normally do not suffer from a disease as the soil, water and food are rich in iodine. The disease is**

- 1) Night blindness
- 2) Anaemia
- 3) Goitre
- 4) Diabetes mellitus

**33. Black soil is most suitable for agriculture, because it**

- 1) is black in colour
- 2) has more moisture and organic contents
- 3) has less iron oxide
- 4) is found on the river banks

**31. ಅಂತರಿಕ ದಖಣಾರಳೆ ಯಾವ ಜಂಬಿನಿಗಳಲ್ಲಿ ನಡೆಯುವಿಲ್ಲ?**

- 1) ಪಕ್ಕಿಗಳು ಮತ್ತು ಹಾಪುಗಳು
- 2) ಮಿನುಗಳು ಮತ್ತು ಕಪ್ಪೆಗಳು
- 3) ಸಲೀಸ್ಯಪರಳು ಮತ್ತು ಸತ್ತನಿಗಳು
- 4) ಕಿಟಕಿಗಳು ಮತ್ತು ತಿಮಿಂಬಿಲಗಳು

**32. ನಮ್ಮುಗ್ರ ತೀರದ ಪ್ರದೇಶಗಳ ಮಣಿ, ನಿರು ಮತ್ತು ಅಹಾರದಲ್ಲಿ ಅಯೋಜಿನ್ ಅಂಶವು ಹೆಚ್ಚಿರುವ ಕಾರಣ, ಈ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾಮಾನ್ಯವಾಗಿ ಈ ರೋಗ ಬರುವುದಿಲ್ಲ**

- 1) ನಿಶಾಂಥತೆ
- 2) ರಕ್ತಾನಿಸಿ
- 3) ಟಾಯಿಟರ್ (ಗಳಗಂಡ ರೋಗ)
- 4) ಮಧುಮೇಹ ರೋಗ

**33. ಕಪ್ಪು ಮಣಿ ಕೃಷಿಗೆ ಅತ್ಯಂತ ಸೂಕ್ತ. ಇದಕ್ಕೆ ಕಾರಣ ಇದು**

- 1) ಮಣಿನ ಬಣ್ಣ ಕಪ್ಪು
- 2) ಹೆಚ್ಚು ತೇವಾಂಶ ವಾತ್ತು ಸಾವಯವ ವಸ್ತುಗಳನ್ನು ಹೊಂದಿದೆ
- 3) ಕಿಳಿಮೆ ಕಣಿಕೆಯ ಆಕ್ಸ್ಯೂಡ್‌ನ್ನು ಹೊಂದಿದೆ
- 4) ನದಿ ತೀರದಲ್ಲಿ ಕಂಡುಬರುತ್ತದೆ



**34. The correct matching of organisms and their scientific names is**

- |           |                     |
|-----------|---------------------|
| A. Dog    | 1. Equus caballus   |
| B. Peepul | 2. Equus assinus    |
| C. Horse  | 3. Ficus religiosa  |
| D. Donkey | 4. Canis familiaris |
- 1) A-4, B-3, C-1, D-2  
 2) A-2, B-1, C-4, D-3  
 3) A-3, B-4, C-1, D-2  
 4) A-4, B-1, C-2, D-3

**35. A biological molecule has to move from the matrix of a Mitochondrian to that of a plastid. The number of membranes it has to move across is**

- 1) 1  
 2) 2  
 3) 3  
 4) 4

**34. ಜೀವಿಗಳು ಹಾಡು ಅವುಗಳ ವ್ಯಾಜ್ಞಾನಿಕ ಹೆಸರುಗಳ ಸಲಿಯಾದ ಹೊಂದಾಣಿಕೆ**

- |           |                            |
|-----------|----------------------------|
| A. ನಾಯ    | 1. ಈಕ್ಸ್‌ನ್‌ ಕ್ಯಾಬಾಲನ್     |
| B. ಅರಜಿಮರ | 2. ಈಕ್ಸ್‌ನ್‌ ಅರಿನನ್        |
| C. ಕುದುರೆ | 3. ಫ್ರೆಕ್ಸ್‌ನ್ ಲಾಜಿಯೋಎನ್   |
| D. ಕತ್ತೆ  | 4. ಕ್ಯಾನಿನ್<br>ಫೆಮಿಲಾಯಾಲನ್ |
- 1) A-4, B-3, C-1, D-2  
 2) A-2, B-1, C-4, D-3  
 3) A-3, B-4, C-1, D-2  
 4) A-4, B-1, C-2, D-3

**35. ವ್ಯುಟೋಂಕಾಂಟಿಯಾದ ಪೂರ್ತುಕೆಂಳಿಂದ ಪ್ಲಾಸ್ಟಿಡ್‌ನ ಮಾತೃಕೆಗೆ ಒಂದು ಜ್ಯೇಸಿಕ ಅಣವು ಚಲನೆ ಚೇರುತ್ತಾಗಿದೆ. ಇದು ಹಾದು ಹೋದಂಬೆ ಹೋದಂಬೆ ಕಾರಿಯವ ಪೋರೆಗಳ ಸಂಖ್ಯೆ**

- 1) 1  
 2) 2  
 3) 3  
 4) 4


**HISTORY**
**ಇತಿಹಾಸ**

**36. Which of the following is the example for foreign literature ?**

- 1) Indica
- 2) Rajatarangini
- 3) Mudrarakshasa
- 4) Buddhacharita

**37. The river which separates India into two parts, such as Malwa and Deccan plateau is**

- 1) River Godavari
- 2) River Ganga
- 3) River Tapathi
- 4) River Narmada

**38. Match the following and choose the correct alternate**

- |                         |                         |
|-------------------------|-------------------------|
| A. Dante                | 1. Last Supper          |
| B. Leonardo<br>Da Vinci | 2. Telescope            |
| C. Galileo              | 3. Decameron<br>Stories |
| D. Michelangelo         | 4. Divine Comedy        |
|                         | 5. Pieta                |
- 1) A-2, B-3, C-5, D-1
  - 2) A-1, B-2, C-3, D-4
  - 3) A-4, B-1, C-2, D-5
  - 4) A-3, B-5, C-4, D-2

**36. ಈ ಕೆಳಗಿನವುಗಳಲ್ಲಿ ಯಾವುದು ವಿದೇಶಿ ಸಾಹಿತ್ಯಕ್ಕೆ ಉದಾಹರಣೆ**

- 1) ಇಂಡಿಕಾ
- 2) ರಾಜತರಂಗಿ
- 3) ಮುದ್ರಾರಾಜ್ಞನ್
- 4) ಬುದ್ಧಚರಿತ

**37. ಭಾರತ ದೇಶವನ್ನು ಘಾಷ್ಟ ಹಾಗೂ ದಳ್ಳು ಪ್ರಸ್ಥಭೂಮಿ ಎಂಬ ಎರಡು ಭಾಗಗಳನ್ನೂ ವಿಂಗಡಿಸಿರುವ ನದಿ**

- 1) ಗೋದಾವರಿ ನದಿ
- 2) ನಂದಾ ನದಿ
- 3) ತಪತಿ ನದಿ
- 4) ನಮ್ರಂದಾ ನದಿ

**38. ಈ ಕೆಳಗಿನವುಗಳನ್ನು ಹೊಂದಿಸಿದಾಗ ಸಲಿ ಹೊಂದುವ ಸೂಚಿ**

- |                   |                   |
|-------------------|-------------------|
| A. ಡಾಂಟೆ          | 1. ಅಂತಿಮ ಘೋಜನೆ    |
| B. ಅಯೋನಾರೋ        | 2. ಏಲೆನ್‌ಲೂಪ್     |
| ಡಾವಿನಿ            |                   |
| C. ಟೆಲಿಲ್‌ಲೋ      | 3. ಡೆಕ್‌ಮುರೋನ್    |
|                   | ಕಂಪನೆಂಜೆ          |
| D. ಮೆಲ್‌ಕೆಲೆಂಜೆಲೋ | 4. ಇವ್ರೋನ್ ಕಾವಿಡಿ |
|                   | 5. ಪಿಇಟಾ          |

- 1) A-2, B-3, C-5, D-1
- 2) A-1, B-2, C-3, D-4
- 3) A-4, B-1, C-2, D-5
- 4) A-3, B-5, C-4, D-2



**39. Name the city where the ‘Great Bath’ was found**

- 1) Harappa
- 2) Lothal
- 3) Kalibangan
- 4) Mohenjodaro

**40. Identify the correct match for the following sentences**

- A. The revolt of 1857 is also called as ‘Sepoy Mutiny’
- B. The 1857 war put an end to the supremacy of the English East India Company
- 1) A is true, B is false
  - 2) Both A and B are true
  - 3) A is false, B is true
  - 4) Both A and B are false

**41. Tippu sought the services of Frenchmen. Wellesley detested this move of Tippu because**

- 1) Tippu’s Army would be strengthened
- 2) It might strengthen his desire to fight
- 3) He might fight against the English
- 4) He may refuse to join the ‘Subsidiary system’

**39. ನಗರ ನಾಗಲೀಕತೆಯ ಸಂಶೋಧನಾ ಸಂಘರ್ಷದಲ್ಲಿ ಈಸುವ ಕೊಳ ಕಂಡುಬಂದಿರುವ ನಗರ**

- 1) ಹರಪ್ಪು
- 2) ಲೋಥಾಲ್
- 3) ಕಾಲಬಂದನ್
- 4) ಮಹಂಜೋದಾರ್

**40. ಈ ಕೆಳಗಿನ ಎರಡು ವಾಕ್ಯಗಳನ್ನು ಸಲಿಹಂಡುವ ಅಯ್ದು**

- A. 1857 ರ ದಂದೆಯನ್ನು ‘ಸಿಪಾಯಿ ದಂಡ’ ಎಂದೂ ಕರೆಯುತ್ತಾರೆ
- B. 1857 ರ ದಂದೆಯು ಈನ್‌ಇಂಡಿಯಾ ಕಂಪನಿಯ ಸರ್ವಾಧಿಕಾರವನ್ನು ಕೊನೆ ರೊಳಗಿತ್ತು
- 1) ವಾಕ್ಯ A ಸಲಿ, B ತಷ್ಟು
  - 2) ವಾಕ್ಯ A ಮತ್ತು B ಸಲಿ
  - 3) ವಾಕ್ಯ A ತಷ್ಟು, B ಸಲಿ
  - 4) ವಾಕ್ಯ A ಮತ್ತು B ತಷ್ಟು

**41. ಐಪ್ಪು ಸುಲ್ತಾನ್ ಪ್ರೇಂಟ್ ಕಾರ್ಯಕರ್ತರ ಸಹಾಯವನ್ನು ಕೊಳಿದ್ದು ವೆಲ್ಲೆಲ್ಲಿಗೆ ಇಷ್ಟವಾದಾಗಲ್ಲ. ಕಾರಣ**

- 1) ಐಪ್ಪುವಿನ ಸೈನ್ಯವು ಪ್ರಬಲವಾಗುವುದೆಂದು
- 2) ಐಪ್ಪುವಿಗೆ ಹೋರಾಡುವ ಆತ್ಮವಿಶ್ವಾಸ ಹೆಚ್ಚಾಗುವುದೆಂದು
- 3) ತಮ್ಮ ವಿರುದ್ಧ ಯುದ್ಧ ಮಾಡುವುದೆಂದು
- 4) ಸಹಾಯಕ ಸೈನ್ಯ ಪದ್ಧತಿಯನ್ನು ನಿರಾಕರಿಸುವುದೆಂದು



**42. The language which was developed during Roman period was**

- 1) Latin
- 2) Greek
- 3) Portuguese
- 4) Spanish

**43. The Mauryan empire which was the first Indian empire was established by**

- 1) Bindusara
- 2) Ashoka
- 3) Kautilya
- 4) Chandragupta

**44. Chinese civilization : Hwang Ho river :: Egyptian civilization :**  
\_\_\_\_\_

- 1) Nile river
- 2) Euphrates and Tigris
- 3) Ganga river
- 4) Sindhu river

**45. ‘The Eightfold Paths’ for eliminating desires are preached by**

- 1) Parswanatha
- 2) Vardhamana Mahaveera
- 3) Gautam Buddha
- 4) Rishabha

**42. ರೋಮನ್‌ನಾಗೆ ಅಷ್ಟಕೆಯು ಕಾಲದಲ್ಲಿ ಅಭಿವೃದ್ಧಿಯಾದ ಭಾಷೆ**

- 1) ಲಾತ್ನಾ
- 2) ಗ್ರೀಕ್
- 3) ಪೋರ್ಚುಡೀನ್
- 4) ಸ್ಪಾನಿಷ್

**43. ಭಾರತದ ವೇಳಣಿಕೊಡಲ ಸಾಮ್ರಾಜ್ಯವಾದ ‘ಮಾರ್ಯ ಸಾಮ್ರಾಜ್ಯ’ ದ ಸಾಹಿತ**

- 1) ಬಿಂದುಸಾರ
- 2) ಅಶೋಕ
- 3) ಕೌಟಿಲ್ಯ
- 4) ಚಂದ್ರಗುಪ್ತ

**44. ಚೀನಾ ನಾಡಿಗಳಿಗೆ : ಹೊಯಾಂಡೋ ನದಿ : ಈಜಿಪ್ಟ್ ನಾಡಿಗಳಿಗೆ : \_\_\_\_\_**

- 1) ನೈಲ್ ನದಿ
- 2) ಯುಪ್ರೇಶನ್ ಮತ್ತು ಟ್ಯೂರ್ಕಿನ್
- 3) ಗಂಗಾ ನದಿ
- 4) ಸಿಂಧೂ ನದಿ

**45. ಅರ್ಥಾ ವಿವುತ್ತಿಗಾಗಿ ‘ಅಷ್ಟಾಂಗ’ ಮಾರ್ಗವನ್ನು ಬೋಧಿಸಿದವರು**

- 1) ಪಾಶ್ಚಾನಾಥ
- 2) ವರ್ಧಮಾನ ಮಹಾವಿರ
- 3) ಗೌತಮ ಬುದ್ಧ
- 4) ಖಿಂಝಿ


**GEOGRAPHY & ECONOMICS**
**ಭಾಗೀಕರಣದ ಮತ್ತು ಅಧಿಕಾರ**

**46. The largest fresh water lake in the world is \_\_\_\_\_**

- 1) Huron
- 2) Ontario
- 3) Superior
- 4) Michigan

**47. Which one of the following statements is correct relating to Kosciusko in Australia ?**

- 1) It is the biggest lagoon
- 2) It is the highest peak
- 3) It is the largest delta
- 4) It is an artesian well

**48. In Antarctica the Indian Scientific Study Station is at**

- 1) South pole
- 2) Vinson massif
- 3) Erebus
- 4) Maitri

**46. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ**

- 1) ಹಾರಾನ್
- 2) ಆಂಸೆಲಿಯೋ
- 3) ಸುಸಿಲಿಯರ್
- 4) ಮಿಚಿಗನ್

**47. ಕೋಲಿಯುನ್‌ಕ್ರೋಂಗ್ ನಂಬಂಧಿಸಿದಂತೆ ಈ ಕೆಳಗಿನ ಯಾವ ಹೆಚ್ಚಿನ ಸಲಿಯಾಗಿದೆ ?**

- 1) ಇದು ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರವಾಗಿದೆ
- 2) ಇದು ಅತ್ಯಂತ ಎತ್ತರವಾದ ಶೀಲರವಾಗಿದೆ
- 3) ಇದು ಅತ್ಯಂತ ದೊಡ್ಡ ನದಿ ಮುಖಜಿ ಭಾಗಿ ಆಗಿದೆ
- 4) ಇದು ಒಂದು ಅಣಣಿಯನ್ ಬಾವಿ ಆಗಿದೆ

**48. ಅಂಧಾಕ್ಷರಣಿಕಾ ವಿಂಡೆಲ್‌ಲ್ಯಾರ್ಪ್ ಭಾರತೀಯ ವೈಜ್ಞಾನಿಕ ಅಧ್ಯಯನ ಕೇಂದ್ರ ಇರುವ ಪ್ರದೇಶ**

- 1) ದಕ್ಷಿಣ ಧೂವ
- 2) ವೆನ್ಸ್‌ನ್ ಮಾಲಿಹ್
- 3) ಕೆಲಿಬನ್
- 4) ಮೃತ್ತಿ



**49. The distance between two consecutive latitudes is 110.4 kms where as the maximum distance between two consecutive longitudes is \_\_\_\_\_**

- 1) 111 km.
- 2) 121 km.
- 3) 131 km.
- 4) 141 km.

**50. The Indian standard time at (Allahabad) is 6 A.M. What will be  $82\frac{1}{2}^{\circ}$  E the time at place of  $105^{\circ}$  E longitude ?**

- 1) 7.30 PM
- 2) 7.30 AM
- 3) 4.30 AM
- 4) 4.30 PM

**51. Red soil is red in colour due to Iron oxides. This is the best example for**

- 1) Mechanical weathering
- 2) Biological weathering
- 3) Chemical weathering
- 4) Mechanical and Biological weathering

**49. ಎರಡು ಅಕ್ಷಾಂಶಗಳ ನಡುವಿನ ಅಂತರ ಸುಮಾರು 110.4 ಕ.ಮೀ. ಆದರೆ ಎರಡು ರೇಖಾಂಶಗಳ ನಡುವಿನ ಅಂತರ ಸುಮಾರು \_\_\_\_\_**

- 1) 111 ಕ.ಮೀ.
- 2) 121 ಕ.ಮೀ.
- 3) 131 ಕ.ಮೀ.
- 4) 141 ಕ.ಮೀ.

**50. ಭಾರತದ ಪ್ರಮಾಣಿತ ವೇಳೆ  $82\frac{1}{2}^{\circ}$  ಈ.ರೋ. ರೇಖಾಂಶದಲ್ಲಿ (ಅಲಹಾಬಾದ್) ಚೆಂಡ್‌ನ್ಯಾನ್‌ 6 ಫಂಡೆಯಾರಿಡ್‌ರೆ  $105^{\circ}$  ಈ.ರೋ. ರೇಖಾಂಶದಲ್ಲಿರುವ ಒಂದು ಪ್ರದೇಶದಲ್ಲಿನ ಸಮಯ ಏನಾಗಿರುತ್ತದೆ ?**

- 1) 7.30 ಘಂಟೆ ನಂಜೆ
- 2) 7.30 ಘಂಟೆ ಬೆಳಿಗ್ಗೆ
- 3) 4.30 ಘಂಟೆ ಬೆಳಿಗ್ಗೆ
- 4) 4.30 ಘಂಟೆ ನಂಜೆ

**51. ಕೆಂಪು ಮಣ್ಣ ಕೆಂಪಾಗಿರಲು ಕಾರಣ ಅದರಲ್ಲಿನ ಕೆಳ್ಳಿಣಿದ ಆಕ್ಸೈಡ್‌. ಇದು ಈ ಶಿಥಿಲಾಂಕರಣಕ್ಕೆ ಉದಾಹರಣೆಯಾಗಿದೆ.**

- 1) ಯಾಂತ್ರಿಕ ಶಿಥಿಲಾಂಕರಣ
- 2) ಜ್ಯೌವಿಕ ಶಿಥಿಲಾಂಕರಣ
- 3) ರಾಸಾಯನಿಕ ಶಿಥಿಲಾಂಕರಣ
- 4) ಯಾಂತ್ರಿಕ ಮತ್ತು ಜ್ಯೌವಿಕ ಶಿಥಿಲಾಂಕರಣ



**52. The diameter of the earth is almost 4 times greater than the moon and it is around 107 times less than that of the sun. That means the moon's diameter is**

- 1) 428 times smaller than the sun
- 2) 107 times smaller than earth
- 3) 428 times bigger than the sun
- 4) 107 times bigger than the earth

**53. Arctic ocean is the smallest and shallowest. Where as the biggest and deepest ocean is**

- 1) Indian ocean
- 2) Atlantic ocean
- 3) Antarctic ocean
- 4) Pacific ocean

**54. India extends from  $6^{\circ}\text{N}$  to  $37^{\circ}\text{N}$  latitudes under which one of the following temperature zones it lies upon**

- 1) Tropical zone and temperate zone
- 2) Temperate zone and Frigid zone
- 3) Tropical zone and Frigid zone
- 4) Tropical zone

**52. ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ ಸುಮಾರು ನಾಲ್ಕು ಪಟ್ಟ ದೊಡ್ಡದಾಗಿದೆ. ಹಾಗೂ ಸೂರ್ಯನಿಂತ 107 ಪಟ್ಟ ಚಿಕ್ಕದಾಗಿದೆ. ಅಂದರೆ ಚಂದ್ರನ ವ್ಯಾಸವು**

- 1) ಸೂರ್ಯನಿಂತ 428 ಪಟ್ಟ ಚಿಕ್ಕದಾಗಿದೆ
- 2) ಭೂಮಿನಿಂತ 107 ಪಟ್ಟ ಚಿಕ್ಕದಾಗಿದೆ
- 3) ಸೂರ್ಯನಿಂತ 428 ಪಟ್ಟ ದೊಡ್ಡದಾಗಿದೆ
- 4) ಭೂಮಿನಿಂತ 107 ಪಟ್ಟ ದೊಡ್ಡದಾಗಿದೆ

**53. ಅರ್ಕಣಿಕ್ ಸಾಗರವು ಅತೀ ಚಿಕ್ಕದು ಮತ್ತು ಕಡಿಮೆ ಅಳಿಕೆಯಿಂದಿದೆ. ಅದರೆ ಅತೀ ದೊಡ್ಡ ಮತ್ತು ಅಳವಡಿಕ್ಕಾಗಿ ಸಾಗರ \_\_\_\_\_**

- 1) ಕಿಂದೂ ಮಹಾಸಾಗರ
- 2) ಅರ್ಕಣಿಕ್ ಸಾಗರ
- 3) ಅಂವಾಕ್ರಣಿಕ್ ಸಾಗರ
- 4) ಪೆಸಿಫಿಕ್ ಸಾಗರ

**54. ಭಾರತವು  $6^{\circ}$  ಉ. ಲಿಂದ  $37^{\circ}$  ಉ. ಅರ್ಕಣಿಕ್ ನಡುವೆ ಹಣ್ಣಿದೆ. ಅದು ದಲಿಂದ ಭಾರತವು ಈ ಕೆಳಗಿನ ಯಾವ ವಲಯಗಳಲ್ಲಿ ಹಣ್ಣಿದೆ ?**

- 1) ಉಪಾಂಶಿಕ ಮತ್ತು ಸಮಶಿಲೋಽಂಶಿಕ ವಲಯ
- 2) ಸಮಶಿಲೋಽಂಶಿಕ ಮತ್ತು ಶೀತವಲಯ
- 3) ಉಪಾಂಶಿಕ ಮತ್ತು ಶೀತವಲಯ
- 4) ಉಪಾಂಶಿಕ ವಲಯ



**55. In group 'A' list of volcanoes and in group 'B' countries related to those are given. Identify the group that matches.**

A	B
A. Vesuvius	1. West Indies
B. Krakatoa	2. Japan
C. Mount Pelee	3. Indonesia
D. Fujiyama	4. Italy
1) A-4, B-3, C-1, D-2	
2) A-3, B-2, C-4, D-1	
3) A-2, B-1, C-3, D-4	
4) A-1, B-4, C-2, D-3	

**56. The other name given to intellectual and physical work done in return for money**

- 1) Production
- 2) Labour
- 3) Gains
- 4) Loss

**57. In productional activity organizers, labourers, promoters, entrepreneurs, pioneers together forms**

- 1) Physical capital
- 2) Raw material capital
- 3) Human capital
- 4) Distribution capital

**55. 'A' ಪಟ್ಟಿಯಲ್ಲಿ ಅರ್ಥಾಪವನತದಳು 'B' ಪಟ್ಟಿಯಲ್ಲಿ ಅವುಗೆಂತು ಇರುವ ಪ್ರದೇಶಗಳನ್ನು ಸೂಚಿಸಲಾಗಿದೆ. ಇವುಗಳು ನಲಿ ಹೊಂದುವ ಉತ್ತರದ ದುಂಪನ್ನು ದುರುತ್ತಿಸಿ.**

A	B
A. ವೆಸುವಿಯನ್	1. ವೆಸ್ಟ್‌ಇಂಡಿಯನ್
B. ಕ್ರಾಕತೌಅ	2. ಜಪಾನ್
C. ಮೌಂಟ್ ಪೀಲಿ	3. ಇಂಡೋನೆಸ್ಯಾ
D. ಫುಝಿಯಾಮಾ	4. ಇಟಲಿ
1) A-4, B-3, C-1, D-2	
2) A-3, B-2, C-4, D-1	
3) A-2, B-1, C-3, D-4	
4) A-1, B-4, C-2, D-3	

**56. ಹಣದ ಪ್ರತಿಫಲಕ್ಕಾಗಿ ಮಾಡುವ ದೃಹಿಕ ಮತ್ತು ಭೋಧಿಕ ಕೆಲಸಕ್ಕೆ ಇರುವ ಮತ್ತೊಂದು ಹೆಸರು**

- 1) ಉತ್ಪಾದನೆ
- 2) ಶ್ರಮ
- 3) ಲಾಭ
- 4) ನಷ್ಟ

**57. ಉತ್ಪಾದನಾ ಚಟುವಟಿಕೆಯಲ್ಲಿ ನಂಂತರ ಕಾರ್**, ಕಾರ್ಬಿಡ, ವ್ಯವಸ್ಥಾಪಕ, ಉದ್ಯಮ ಸಾಹಸಿ, ಪ್ರವರ್ತಕ ಇವರೆಲ್ಲರೂ ನೇರಿಲಿಗೆ ಆಗುವುದು

- 1) ಭೋತಿಕ ಬಂಡವಾಳ
- 2) ಕಚ್ಚಾವನ್ನು ಬಂಡವಾಳ
- 3) ಮಾನವ ಬಂಡವಾಳ
- 4) ವಿತರಣ ಬಂಡವಾಳ



**58. A country buying goods from other country for its use is termed as**

- 1) Export
- 2) Import
- 3) Retail trade
- 4) Entrepot trade

**59. The statement that suits to the meaning of the Employer**

- 1) One who appoints the people to do the work
- 2) One who does the work assigned
- 3) One who does not involve in any kind of work
- 4) One who gets the wages

**60. Identify the correct group that matches to intellectual labour**

- 1) Factory workers, Transporters, Masons
- 2) Farmers, Artisans, Potters
- 3) Teachers, Doctors, Lawyers
- 4) Electricians, Plumbers, Carpenters

**58. ಒಂದು ದೇಶವು ತನ್ನ ಬಜೆಕ್ಟೊಗಳ ಬೇರೆ ದೇಶದಿಂದ ಸರಕೆನ್ನು ಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ತಿಳಿಸುವ ಪದ**

- 1) ರಷ್ಟು
- 2) ಆಮದು
- 3) ಜಿಲ್ಲರೆ ವ್ಯಾಪಾರ
- 4) ಪುನರ್ ರಷ್ಟು

**59. ಉದ್ದೇಶದ ಪತಿ ಎಂಬ ಪದಕ್ಕೆ ನಲಿ ಹೊಂದುವ ಹೀಳಕೆ**

- 1) ಜನರನ್ನು ಕೆಲಸಕ್ಕಾಗಿ ಸೇರಿಸಿಕೊಳ್ಳುವವನು
- 2) ತನದ್ದೆ ನಿರ್ವಹಿತ ಕೆಲಸವನ್ನು ಮಾಡುವವನು
- 3) ಯಾವುದೇ ಬಗೆಯ ಕೆಲಸದಲ್ಲಿ ತೊಡಗದೇ ಇರುವವನು
- 4) ಕೂಲ ಪಡೆಯುವವನು

**60. ಜೌಧಿಕ ಶ್ರಮಕ್ಕೆ ನಲಿ ಹೊಂದುವ ದುಂಪು**

- 1) ಕಾಖಾನೆ ಕಾರ್ಬಿಡರು, ಸಾಲಿಗೆದಾರರು, ಟಾರೆ ಕೆಲಸದವರು
- 2) ರ್ಯಾತರು, ಕುಶಲಕರ್ಮಿಗಳು, ಕುಂಬಾರರು
- 3) ಶಿಕ್ಷಕರು, ವೈದ್ಯರು, ವರ್ಕೆಲರು
- 4) ವಿದ್ಯುತ್ ಕರ್ಮಚಾಲಿ, ನಳ್ಳ ಕೆಲಸ ಮಾಡುವವರು, ಬಡಲಿ



**61. Identify the non member of SAARC group**

- 1) Afghanistan
- 2) Pakistan
- 3) Bangladesh
- 4) Japan

**62. In U.N. veto powers are provided to**

- 1) all the members of General Assembly
- 2) all the members of Security Council
- 3) permanent members of the Security Council
- 4) members of International court of Justice

**63. The situation under which a consumer can file a petition in the consumer court**

- 1) If consumer fails to get the proper goods and services for the money paid
- 2) If the petition of the consumer is not admitted in the civil court
- 3) If consumer does not get the cash bill from the seller
- 4) If consumer is not convinced of the judgement given in civil court

**61. ನಾರ್ಕೆ (SAARC) ದುಂಡಿಗೆ ಸೇಲಿಲ್ಲದ ನದನ್ಯ ರಾಷ್ಟ್ರವನ್ನು ದುರುತ್ತಿ.**

- 1) ಅಫ್ಘಾನಿಸ್ತಾನ
- 2) ಪಾಕಿಸ್ತಾನ
- 3) ಭಾಂಗ್ಲಾದೇಶ
- 4) ಜಪಾನ್

**62. ವಿಶ್ವಸಂಸ್ಥೆಯಲ್ಲಿ ವಿಚೋದ ಅಧಿಕಾರ ಹೊಂದಿರುವವರು**

- 1) ಸಾಮಾನ್ಯ ಸಭೆಯ ಎಲ್ಲಾ ನದನ್ಯ ರಾಷ್ಟ್ರಳು
- 2) ಭಾರತ ಮಂಡಳಿಯ ಎಲ್ಲಾ ನದನ್ಯ ರಾಷ್ಟ್ರಳು
- 3) ಭಾರತ ಮಂಡಳಿಯ ಬಾಯಂ ನದನ್ಯರು
- 4) ಅಂತಾರಾಷ್ಟ್ರೀಯ ನ್ಯಾಯಾಲಯದ ನದನ್ಯರು

**63. ಕೆಳಗಿನ ಯಾವ ಒಂದು ಸಂದರ್ಭವು ನ್ಯಾಯಕ್ಕನು ನ್ಯಾಯಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಾಸಲು ಅವಕಾಶ ಮಾಡಿಕೊಳುತ್ತದೆ ?**

- 1) ನ್ಯಾಯಕನಿಗೆ ತಾನು ಪಾವತಿಸಿದ ಹಣಕ್ಕೆ ಅನುದುಳವಾಗಿ ಸೂಕ್ತ ಸೇವೆ ಅಥವಾ ವಸ್ತುದಳು ದೊರೆಯದೆ ಇರುವುದು
- 2) ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಕನ ದೂರನ್ನು ಅಂದಿಕಲಿಸಿರುವುದು
- 3) ಮಾರಾಟ ಮಾಡುವವನು ನ್ಯಾಯಕನಿಗೆ ಹಣ ಸಂದಾಯ ರಶೀದಿ ನೀಡಿರುವುದು
- 4) ಸಿವಿಲ್ ನ್ಯಾಯಾಲಯ ನೀಡಿದ ತೀವ್ರ ನ್ಯಾಯಕನಿಗೆ ಒಷ್ಣಿಗೆ ಆದಬಿರುವಾದ



**64. I was born in India and my parents are Indians. I am a citizen of India. The method under which I acquired Indian citizenship is**

- 1) by registration
- 2) by birth
- 3) by incorporation of a new territory
- 4) by descent

**65. Aristotle is recognized as the ‘Father of Political Science’ because**

- 1) his contributions to the growth and development of political science are valuable
- 2) he was the student of Plato who was the disciple of Socrates
- 3) he wrote ‘Politics’ a book on political science
- 4) he discussed the nature and functions of the state in his book ‘Republic’

**66. Identify the statement which does not relate to the discipline of political science**

- 1) political science deals with the current political party activities
- 2) political science deals with the study of the origin of the state
- 3) political science deals with the study of the development of the state
- 4) political science deals with the functions of the Government, rights and duties of citizens

**64. ನಾನು ಭಾರತದಲ್ಲಿ ಜನಿಸಿರುತ್ತೇನೆ. ನನ್ನ ತಂಡ ಹಾಗೂ ತಾಯಿ ಭಾರತೀಯರು. ನಾನು ಭಾರತದ ಪೌರತ್ವವನ್ನು ಈ ಕೆಳಗಿನ ಯಾವ ಒಂದು ವಿಧಾನದ ಮೂಲಕ ಪಡೆದಿರುತ್ತೇನೆ ?**

- 1) ನೋಂದಣಿ ಪೌರತ್ವ
- 2) ಜನ್ಮದತ್ತ ಪೌರತ್ವ
- 3) ನೂತನ ಭಾಗ್ಯದೆಶದ ಸೇವಣಿಯಿಂದ ಪೌರತ್ವ
- 4) ರಕ್ತ ಪಂಬಂಡ / ಅನುವಂಶಿಕ ಪೌರತ್ವ

**65. ಅಲಿಸ್ಟ್ರಾಟಲನಿಗೆ ‘ರಾಜ್ಯಶಾಸ್ತ್ರದ ಸಿತಾಮಹಾ’ ಎಂದು ನೌರವ ನೀಡಲಾಗಿದೆ. ಏಕೆಂದರೆ**

- 1) ರಾಜ್ಯಶಾಸ್ತ್ರ ಅಧ್ಯಯನವನ್ನು ಕ್ರಮಬದ್ಧದೊಂದಿಗೆ ಅದರ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿರುತ್ತಾರೆ
- 2) ಸಾಕ್ರೇಷಣ್ಯನ ಶಿಷ್ಯರಾದ ಪ್ಲೇಷೋಎನ ಶಿಷ್ಯರಾಗಿರುತ್ತಾರೆ
- 3) ರಾಜ್ಯಶಾಸ್ತ್ರವನ್ನು ಕುಲತ ಪಾಠಿಕ್ಯ ಎಂಬ ಕೃತಿಯನ್ನು ರಚಿಸಿರುತ್ತಾರೆ
- 4) ತನ್ನ ‘ಲಿಪ್ಲಿಕ್’ ಎಂಬ ಮಹಾ ಕೃತಿಯಲ್ಲಿ ರಾಜ್ಯ ಮತ್ತು ನರಾರಥ ಸ್ವರೂಪ ಮತ್ತು ಕರ್ತವ್ಯಗಳ ಬಗ್ಗೆ ಚರ್ಚಿಸಿದ್ದಾರೆ

**66. ಕೆಳಗಿನ ಯಾವ ಒಂದು ಹೇಳಿಕೆಯು ರಾಜ್ಯಶಾಸ್ತ್ರ ಎಂಬ ಅಧ್ಯಯನಕ್ಕೆ ಸಲಿಹಂಡುಪಡಿಲ್ಲ ?**

- 1) ರಾಜ್ಯಶಾಸ್ತ್ರವು ಇಂದಿನ ರಾಜಕೀಯ ಪಕ್ಷಗಳ ಚಂಡಿಕೆಗಳ ಕುಲತು ಅಧ್ಯಯನ ಮಾಡುತ್ತದೆ
- 2) ರಾಜ್ಯಶಾಸ್ತ್ರವು ರಾಜ್ಯದ ಮೂಲ ಸ್ವರೂಪವನ್ನು ಕುಲತು ಅಧ್ಯಯನ ಮಾಡುತ್ತದೆ
- 3) ರಾಜ್ಯಶಾಸ್ತ್ರವು ರಾಜ್ಯದ ಬೆಳವಣಿಗೆಯ ಕುಲತು ಅಧ್ಯಯನ ಮಾಡುತ್ತದೆ
- 4) ರಾಜ್ಯಶಾಸ್ತ್ರವು ರಾಜ್ಯದ ಕಾರ್ಯವಾಗ್ಯಾತ್ಮ, ಪೌರರ ಹಕ್ಕು ಓಧ್ಯತೆಗಳನ್ನು ಕುಲತು ಅಧ್ಯಯನ ಮಾಡುತ್ತದೆ



**67. Citizens should follow and practice fundamental duties because**

- 1) It helps them to enjoy fundamental rights
- 2) It helps for their own progress, community and the nation
- 3) It helps them to enjoy political rights
- 4) It helps them to reside in any part of India

**68. The knowledge of political science is beneficial to leaders and civil servants as**

- 1) it helps them to understand and solve the problems of the people effectively
- 2) it helps them to form independent political parties
- 3) it helps them to deliver public lectures
- 4) it helps them to understand the economic policies of different countries

**67. ರಾಷ್ಟ್ರದ ಪೌರರು ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಬೇಕು. ಏಕೆಂದರೆ**

- 1) ಮೂಲಭೂತ ಹಕ್ಕುಗಳನ್ನು ಅನುಭೋಧಿಸಲು ಅವರಿಗೆ ಸಹಾಯ ಮಾಡುತ್ತದೆ
- 2) ಅವರ ಸಮುದಾಯ, ರಾಷ್ಟ್ರ ಮತ್ತು ಸ್ವಂತ ಪ್ರದೀಪಗೆ ಇವು ಸಹಾಯ ಮಾಡುತ್ತವೆ
- 3) ರಾಜಕೀಯ ಹಕ್ಕುಗಳನ್ನು ಅವರು ಅನುಭೋಧಿಸಲು ಇವು ಸಹಾಯ ಮಾಡುತ್ತವೆ
- 4) ಭಾರತದ ಯಾವುದೇ ಭಾದ್ಯತ್ವ ಅವರು ನೆಲೆಸಲು ಇವು ಸಹಾಯ ಮಾಡುತ್ತವೆ

**68. ರಾಜ್ಯಶಾಸ್ತ್ರದ ಜ್ಞಾನವು ಉತ್ತಮ ನಾಯಕರು ಹಾಗೂ ನೌಕರರಿಗೆ ಹೆಚ್ಚು ಉಪಯೋಗಿಕಾಗಿ. ಏಕೆಂದರೆ**

- 1) ಜನರ ಸಮಸ್ಯೆಗಳನ್ನು ತಿಳಿದು ಪರಿಶಾರ್ವಕಾರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಲು ಇದು ಸಹಾಯಕವಾಗುತ್ತದೆ
- 2) ಸ್ವತಂತ್ರ ರಾಜಕೀಯ ಪಕ್ಷಗಳನ್ನು ಕಣ್ಣಲು ಇದು ಸಹಾಯಕವಾಗುತ್ತದೆ
- 3) ಸಾಂಸ್ಕೃತಿಕ ಭಾಷಣಗಳನ್ನು ಮಾಡಲು ಇದು ಸಹಾಯಕವಾಗುತ್ತದೆ
- 4) ಇತರೆ ರಾಷ್ಟ್ರಗಳ ಆರ್ಥಿಕ ನೀತಿಗಳನ್ನು ಅಧ್ಯೋತ್ಸಾಹಿತ್ಯಲು ಇದು ಸಹಾಯಕವಾಗುತ್ತದೆ



**69. In India there is no special status to the people of any religion. All religions enjoy equal status and respect. The state with such a feature is known as**

- 1) Sovereign state
- 2) Republican state
- 3) Secular state
- 4) Socialist state

**70. The culture of one society differs from the other society. The reason for this difference is**

- 1) Culture is transmitted from one generation to another
- 2) Political system changes from country to country
- 3) Geographical features, traditions and needs of the people vary
- 4) Economic conditions vary from country to country

**69. ಭಾರತದಲ್ಲಿ ಯಾವುದೇ ಒಂದು ಧರ್ಮದ ಜನರಿಗೆ ವಿಶೇಷ ಸಾಫ್ತನಿರುಪಿಲ್ಲ. ಎಲ್ಲಾ ಧರ್ಮಗಳನ್ನು ಸಮಾನವಾದ ನೌರಿನ ಹಾಡು ಸಾಫ್ತನವನ್ನು ನಿರ್ಣಯಿಸಿದೆ. ಇಂತಹ ಒಂದು ಲಕ್ಷಣವನ್ನು ಹೊಂದಿರುವ ರಾಷ್ಟ್ರಕ್ಕೆ ಇರುವ ಮತ್ತೊಂದು ಹೆಸರು**

- 1) ನಾವಣಭೌಮ ರಾಷ್ಟ್ರ
- 2) ದಣರಾಜ್ಯ ರಾಷ್ಟ್ರ
- 3) ಜಾತ್ಯಾತೀತ ರಾಷ್ಟ್ರ
- 4) ಸಮಾಜವಾದಿ ರಾಷ್ಟ್ರ

**70. ಒಂದು ಸಮಾಜದ ಸಂಸ್ಕೃತಿಯು ಮತ್ತೊಂದು ಸಮಾಜದ ಸಂಸ್ಕೃತಿಯಿಂತ ಇನ್ನುವಾಲಿರುತ್ತದೆ . ಇದಕ್ಕೆ ಕಾರಣವೆಂದರೆ**

- 1) ಸಂಸ್ಕೃತಿಯು ಒಂದು ಸಿಂಜಿಲೆಯಿಂದ ಮತ್ತೊಂದು ಸಿಂಜಿಲೆಗೆ ವರ್ಗಾವಣೆಯಾಗುತ್ತದೆ
- 2) ರಾಜಕೀಯ ವ್ಯವಸ್ಥೆಯು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗಿರುತ್ತದೆ
- 3) ಭೋನೋಂಜಕ ರಚನೆ. ಪರಂಪರೆ ಹಾಡು ಜನರ ಅರ್ಥಗಳು ವ್ಯತ್ಯಾಸವಾಗಿರುತ್ತದೆ
- 4) ಆರ್ಥಿಕ ವ್ಯವಸ್ಥೆಯು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗಿರುತ್ತದೆ



## MATHEMATICS

## ಗಣಿತ

71. The value of  $\frac{5}{16} \left( \frac{5}{6} - \frac{1}{2} \right) - \frac{0}{1}$  is

- |                   |                   |
|-------------------|-------------------|
| 1) $\frac{33}{8}$ | 2) $\frac{11}{2}$ |
| 3) $\frac{33}{6}$ | 4) $\frac{3}{2}$  |

72. Which among the following numbers is a perfect square ?

- 1) 4442
- 2) 4212
- 3) 3249
- 4) 4444

73. In the product of  $(P - 2)(P - 3)$ , the numerical co-efficient of 'P' is

- |       |       |
|-------|-------|
| 1) -2 | 2) -3 |
| 3) -5 | 4) -6 |

74. Ram is now half old as his brother. Ten years ago, his brother's age was three times as old as Ram. The present age of Ram is

- 1) 20 years
- 2) 30 years
- 3) 10 years
- 4) 12 years

71.  $\frac{5}{6} \left( \frac{5}{6} - \frac{1}{2} \right) \div \frac{0}{1}$  ನ ಫಲ

- |                   |                   |
|-------------------|-------------------|
| 1) $\frac{33}{8}$ | 2) $\frac{11}{2}$ |
| 3) $\frac{33}{6}$ | 4) $\frac{3}{2}$  |

72. ತೆಂಜಿನ್ ಸಂಪ್ರಯೋಜನೆ ಯಾವುದು ಪ್ರಾಣ /ವರ್ಚಾರಿದೆ ?

- 1) 4442
- 2) 4212
- 3) 3249
- 4) 4444

73.  $(P - 2)(P - 3)$  ನ ದುಂಡಬ್ಧವಲ್ಲ, 'P' ನ ಸಂಖ್ಯೆ ತಕ - ದುಂಡ

- |       |       |
|-------|-------|
| 1) -2 | 2) -3 |
| 3) -5 | 4) -6 |

74. ರಾಮನ ವಯಸ್ಸು ಅವನ ಅಣ್ಣನ ವಯಸ್ಸಿನ ಅಧಿಕಾರಿಯಾದೆ. ಹತ್ತು ವರ್ಷದ ಹಿಂದೆ, ಅವನ ಅಣ್ಣನ ವಯಸ್ಸು ರಾಮನ ವಯಸ್ಸಿನ ಮೂರರಷ್ಟು. ರಾಮನ ತೆಂಜಿನ ವಯಸ್ಸು

- 1) 20 ವರ್ಷಗಳು
- 2) 30 ವರ್ಷಗಳು
- 3) 10 ವರ್ಷಗಳು
- 4) 12 ವರ್ಷಗಳು



**75. The number which is 12% less than 350 is**

- 1) 362
- 2) 338
- 3) 320
- 4) 308

**76. The price of a bicycle is ₹ 3,584 including sales tax. If the actual cost of the bicycle is ₹ 3,200, then the rate of sales tax is**

- 1) 8%
- 2) 10%
- 3) 12%
- 4) 14%

**77. The area of floor in a room is  $144 \text{ m}^2$ . A carpet of dimensions 6 m by 4 m is spread on the floor. The area of the floor not covered by the carpet is**

- 1)  $120 \text{ m}^2$
- 2)  $140 \text{ m}^2$
- 3)  $168 \text{ m}^2$
- 4)  $210 \text{ m}^2$

**75. 350 ಕ್ಕಿಂತ 12%ರಷ್ಟು ಕಡಿಮೆ ಇರುವ ಸಂಖ್ಯೆ**

- 1) 362
- 2) 338
- 3) 320
- 4) 308

**76. ಮಾರಾಟ ತೆಲಿಗೆಯೂ ಸೇಲಿ, ಒಂದು ಬೈಲಿಕಲ್ಲನ ಬೆಲೆ ₹ 3,584. ಬೈಲಿಕಲ್ಲನ ಮೂಲ ಬೆಲೆ 3,200 ಅದರ ಮಾರಾಟ ತೆಲಿಗೆಯ ದರ**


- 1) 8%
- 2) 10%
- 3) 12%
- 4) 14%

**77. ಒಂದು ಕೊರತ್ತಿಯ ನೆಲದ ವಿಶ್ಲೇಷಣ  $144 \text{ m}^2$  ಅಳಿದೆ. 6 m ಮತ್ತು 4 m ಅಳತೆಯ ಜಮಾನೆಯನ್ನು ನೆಲದ ಮೇಲೆ ಹಾಸ್ತಾರಿದೆ. ಜಮಾನೆಯಿಂದ ಮುಕ್ಕಿದೆ ಉಂದ ನೆಲದ ವಿಶ್ಲೇಷಣ ಎಷ್ಟು ?**

- 1)  $120 \text{ m}^2$
- 2)  $140 \text{ m}^2$
- 3)  $168 \text{ m}^2$
- 4)  $210 \text{ m}^2$



**78. The value of angles 'x' and 'y' in the given figure is respectively**



- 1)  $108^\circ$  and  $108^\circ$
- 2)  $78^\circ$  and  $78^\circ$
- 3)  $72^\circ$  and  $72^\circ$
- 4)  $54^\circ$  and  $54^\circ$

**79. What percent of 6 is 15 ?**

- |          |          |
|----------|----------|
| 1) 90 %  | 2) 120 % |
| 3) 225 % | 4) 250 % |

**80. The measure of any exterior angle of an equilateral triangle is**

- |                |                |
|----------------|----------------|
| 1) $60^\circ$  | 2) $80^\circ$  |
| 3) $120^\circ$ | 4) $180^\circ$ |


**81. The cube root of 0.000216 is**

- |         |          |
|---------|----------|
| 1) 0.6  | 2) 0.06  |
| 3) 0.04 | 4) 0.004 |

**82. Two supplementary angles are in the ratio 2:3. The measure of smaller of the two angles is**

- |               |                |
|---------------|----------------|
| 1) $36^\circ$ | 2) $72^\circ$  |
| 3) $90^\circ$ | 4) $102^\circ$ |

**78. ಕೊಟ್ಟಿರುವ ಒತ್ತುದಲ್ಲಿ 'x' ಮತ್ತು 'y' ಕೋನಗಳ ಅಳತೆ ಕ್ರಮವಾಗಿ**



- 1)  $108^\circ$  ಮತ್ತು  $108^\circ$
- 2)  $78^\circ$  ಮತ್ತು  $78^\circ$
- 3)  $72^\circ$  ಮತ್ತು  $72^\circ$
- 4)  $54^\circ$  ಮತ್ತು  $54^\circ$

**79. 6 ರ ಶೇಕಡಾ ಎಷ್ಟು 15 ಕ್ಕೆ ಸಮನಾಗಿದೆ ?**

- |         |         |
|---------|---------|
| 1) 90%  | 2) 120% |
| 3) 225% | 4) 250% |

**80. ಒಂದು ಸಮಬಾಹು ತ್ರಿಭುಜದ ಯಾವುದೇ ಭಾಗ್ಯ ಕೋನದ ಅಳತೆ**

- |                |                |
|----------------|----------------|
| 1) $60^\circ$  | 2) $80^\circ$  |
| 3) $120^\circ$ | 4) $180^\circ$ |

**81. 0.000216 ರ ಘನ ಮೂಲವು**

- |         |          |
|---------|----------|
| 1) 0.6  | 2) 0.06  |
| 3) 0.04 | 4) 0.004 |

**82. ಎರಡು ಪರಿಪೂರ್ಕ ಕೋನಗಳು 2:3 ರ ಅನುಪಾತದಲ್ಲಿದೆ. ಈ ಎರಡು ಕೋನಗಳಲ್ಲಿ ಒಳ್ಳೆ ಕೋನದ ಅಳತೆಯು**

- |               |                |
|---------------|----------------|
| 1) $36^\circ$ | 2) $72^\circ$  |
| 3) $90^\circ$ | 4) $102^\circ$ |



- 83. The diameter of a wheel is 70 cm. The distance covered by the wheel when it completes 20 revolutions is**
- 1) 4400 cm
  - 2) 4200 cm
  - 3) 2200 cm
  - 4) 1400 cm

- 84. Which of the following number leaves remainder zero, when divided by 4 ?**
- 1) 1024
  - 2) 2226
  - 3) 3242
  - 4) 4118

- 85. Which of the following fraction is greater than  $\frac{3}{4}$  and less than  $\frac{5}{6}$  ?**
- 1)  $\frac{1}{2}$
  - 2)  $\frac{2}{3}$
  - 3)  $\frac{4}{5}$
  - 4)  $\frac{9}{0}$

- 86. In a box of 20 fruits, there are 6 pineapples and 14 oranges. The percentage of pineapples is**
- 1) 70 %
  - 2) 50 %
  - 3) 30 %
  - 4) 20 %

**83. ಒಂದು ಚಕ್ರವ ವ್ಯಾಸ 70 ಸೆ.ಮಿ. ಇದೆ. 20 ಪರಿಷ್ರಮಣಗಳನ್ನು ಪೂರ್ತಿ ಮಾಡುವಲ್ಲ, ಚಕ್ರವ ಕ್ರಮಿಲಿದ ದೂರ**

- 1) 4400 ಸೆ.ಮಿ.
- 2) 4200 ಸೆ.ಮಿ.
- 3) 2200 ಸೆ.ಮಿ.
- 4) 1400 ಸೆ.ಮಿ.

**84. ಈ ಕೆಳಗಿನ ಸಂಖ್ಯೆಗಳಲ್ಲಿ ಯಾವುದನ್ನು 4 ಲಂದ ಭಾಗಿಸಿದಾಗ ಶೀಷವು ಶಂಕ್ವಾಣಿಯತ್ವದೆ ?**

- 1) 1024
- 2) 2226
- 3) 3242
- 4) 4118

**85. ಈ ಕೆಳಗಿನವರ್ಗಗಳಲ್ಲಿ ಯಾವ ಇನ್ನರಾಶಿಯು  $\frac{3}{4}$  ಕ್ಕಿಂತ ದೊಡ್ಡದು ಹಾಗೂ  $\frac{5}{6}$  ಕ್ಕಿಂತ ಕಡ್ಡದಾಗಿದೆ ?**

- 1)  $\frac{1}{2}$
- 2)  $\frac{2}{3}$
- 3)  $\frac{4}{5}$
- 4)  $\frac{9}{0}$

**86. 20 ಹಣ್ಣಗಳರುವ ಒಂದು ಪೆಟ್ಟಿಗೆಯಲ್ಲ, 6 ಅನಾನ್‌ಗಳು ಮತ್ತು 14 ಕಿತ್ತಳೆ ಹಣ್ಣಗಳನ್ನು. ಆ ಪೆಟ್ಟಿಗೆಯಲ್ಲಿನ ಅನಾನ್‌ಗಳ ಶೇಕಡಾ ಪ್ರಮಾಣ**


- 1) 70 %
- 2) 50 %
- 3) 30 %
- 4) 20 %

**SAT(K-8)**



87.  $\frac{x-2}{5} = 7 - \frac{5x}{13}$  The value of 'x' in the given equation is  
 1) 10      2) 11  
 3) 12      4) 13

88. In the given figure, the value of angle  $\hat{CED}$  is



- 1)  $47^\circ$       2)  $73^\circ$   
 3)  $105^\circ$       4)  $122^\circ$

89. The perimeter of triangle is  $16x^2 - 5x - 14$ . If the two of its sides are  $5x^2 + x - 7$  and  $8x^2 - 6x - 9$ , then the third side is


- 1)  $3x^2 - 5x - 30$   
 2)  $3x^2 + 5x - 16$   
 3)  $3x^2 + 2$   
 4)  $3x^2 - 5x + 2$

90. The value of  $(0.9)^2 - (0.6)^2$  is

- 1) 0.54  
 2) -0.54  
 3) -0.45  
 4) 0.45

87.  $\frac{x-2}{5} = 7 - \frac{5x}{3}$  ಈ ನಿಮಿಂತರಣದಲ್ಲಿ 'x' ನ ಚೆಲೆ  
 1) 10      2) 11  
 3) 12      4) 13

88. ಕೊಟ್ಟಿರುವ ಒತ್ತಡಲ್ಲಿ,  $CE$  ಕೊನೆದ ಚಲೆ ಎನ್ನು ?



- 1)  $47^\circ$       2)  $73^\circ$   
 3)  $105^\circ$       4)  $122^\circ$

89. ಒಂದು ತ್ರಿಭುಜದ ಸುತ್ತಳತೆ  $16x^2 - 5x - 14$  ಅ ತ್ರಿಭುಜದ ಎರಡು ಬಾಹ್ಯಾಂಶಗಳು  $5x^2 + x - 7$  ಮತ್ತು  $8x^2 - 6x - 9$  ಆದರೆ, ಮೂರನೇ ಬಾಹುವು

- 1)  $3x^2 - 5x - 30$   
 2)  $3x^2 + 5x - 16$   
 3)  $3x^2 + 2$   
 4)  $3x^2 - 5x + 2$

90.  $(0.9)^2 - (0.6)^2$  ನ ಚೆಲೆ

- 1) 0.54  
 2) -0.54  
 3) -0.45  
 4) 0.45

